



Reclamation, Fusion
Surfacing, Spraying &
Environmental Solutions

**Bombay Stock Exchange Limited
Phiroze Jeejeebhoy Towers
Dalal Street
Mumbai 400 001**

August 05, 2019

Sir/Madam,

Sub: Publication of Audited Financial Results for the quarter ended June 30, 2019

With reference to the above subject, we are hereby enclosing a copy of the newspaper advertisement published in 'Business Standard' (English) and 'Ee Sanje' (Kannada) for your information.

Request to kindly take the same on record and oblige.

Thanking You.

Yours faithfully

For ADOR FONTECH LIMITED

**Gagandeep Singh
Compliance Officer**



Ador Fontech Limited

Regd. and Head Office: Belview, 7 Haudin Road, Bangalore 560 042; Tel: +91 80 25596045, 25596073
Fax: +91 80 25597085, Email: customerservice@adorfon.com; CIN: L31909KA1974PLC020010

NOTICE



NOTICE is hereby given that DSP Trustee Pvt. Ltd., the Trustee to DSP Mutual Fund (Fund), has wide Resolution dated August 3, 2019, declared a dividend as under, in the Dividend Option Regular plan of below mentioned scheme of the Fund.

Record Date: August 3, 2019

Scheme(s)/Plans/Options	Quantum of Dividend per unit / (Rs.)	Face Value per Unit (Rs.)	NAV as on August 1, 2019 (Rs.)
DSP Tax Saver Fund - Regular Plan - Dividend Option	0.400	10.000	14.232

* The above rate is net of Dividend Distribution Tax.

Distribution of the above dividend is subject to the availability and adequacy of distributable surplus. Pursuant to payment of dividend, the NAV of the Dividend Option Regular plan of the aforesaid scheme of the Fund would fall to the extent of payout and statutory levy, if any.

Dividend will be paid to all those Unit Holders / Beneficial Owners, in the Dividend Option Regular plan of the aforesaid scheme of the Fund, whose names appear in the records of the Registrar and Transfer Agent, Computer Age Management Services Pvt. Ltd. / statement of Beneficiaries Owners maintained by the Depositories as on the Record Date.

Unit holders are advised to update any change of address / bank details, if any, with depository participant(s) in advance of the Record Date.

Any queries/clearifications in this regard may be addressed to:

DSP Investment Managers Pvt. Ltd.
(Formerly known as DSP BlackRock Investment Managers Pvt. Ltd.)
CIN: U71404MH1996PT009483
Investment Manager to DSP Mutual Fund
Mafat Centre, 10th Floor, Nariman Point, Mumbai 400 021
Tel. No.: 91-22 66578000, Fax No.: 91-22 66578181
Toll Free No: 1800 204 4499, www.dspim.com

Place: Mumbai
Date: August 3, 2019

Mutual Fund investments are subject to market risks, read all scheme related documents carefully.

Sunday Business Standard
BENGALURU EDITION

Printed and Published by Afroz Khan on behalf of Business Standard Private Limited and printed at M/S Press Print Limited, 34/3, Bhatkal, Old Kalyan Road, Bengaluru-560 049 and published at A-1, 1st Floor, 232, Lavelle Road, Bengaluru-560 001

Editor: Shyamal Majumdar

RNI NO.: KARENG/2009/2820 Dated 06/07/09
Readers should write their feedback at feedback@bsmail.in
Phone: 080-23486888 Fax: 080-23486889
For Subscription and Circulation enquiries please contact:
Mr. Mani Singh, Head-Customer Relations
Business Standard Limited, 3rd & 4th Floor, Building K, Pigeons Condominium,
Opp. Century Mills, P B Marg, Woli, Mumbai - 400 013
E-mail: suba.bs@bsmail.in, or sms, SUB 85 to 57007
Overseas subscriptions: (Mumbai Edition Only)
One year subscription rate by air mail INR 2452/- USD 499/- (USD 412/-)

DISCLAIMER News reports and feature articles in Business Standard seek to present an unbiased picture of developments in the markets, the corporate world and the government. Actual developments can turn out to be different owing to circumstances beyond Business Standard's control and knowledge. Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgement.
Business Standard does not associate itself with or stand by the contents of any of the advertisements accepted in good faith and published by it. Any claim related to the advertisements should be directed to the advertisers concerned.
Unless explicitly stated otherwise, all rights reserved by Business Standard Pvt. Ltd. Any printing, publication, reproduction, transmission or redistribution of the contents, in any form or by any means, is prohibited without the prior written consent of M/s Business Standard Pvt. Ltd. Any such prohibited and unauthorized act by any person/entity shall invite civil and criminal liabilities.

No Air Surcharge



balkrishna industries limited

CIN NO: L9999MH1901PLC001285
Regd. Office - 3-45, WISU MIDC, Woli Industrial Area,
Aurangabad - 431109, Maharashtra, India.
Tel No: 91 22 6666 3800 Fax: 91 22 6666 3869
Website: www.bkl-india.com E-mail: bkl@bkl-india.com

NOTICE

Notice is hereby given pursuant to Regulation 47 read with Regulation 29 of SEBI (Listing Obligations and Disclosure Requirements) Regulations, 2015 that the meeting of the Board of Directors of the Company will be held on Saturday, the 10th August, 2019 at the Company's Corporate Office: BKT House, C/15, Trade World, Kamala Mills Compound, Senapati Bapat Marg, Lower Parel, Mumbai - 400013, inter alia, to consider and approve Unaudited standalone and consolidated financial results of the Company for the quarter ended 30th June, 2019 and declaration of 1st interim Dividend on equity shares, if any, for the financial year 2019-2020. Notice is also hereby given pursuant to Section 91 of the Companies Act, 2013 and applicable rules thereunder and Regulation 42 of SEBI (Listing Obligations and Disclosure Requirements) Regulations, 2015, the Company has fixed Wednesday, the 21st August, 2019 as record date for the purpose of ascertaining the eligibility of the shareholders for payment of 1st Interim Dividend on equity shares of the Company for the financial year 2019-2020 declared at the Board Meeting of the Company to be held on Saturday, the 10th August, 2019, if any. The said 1st Interim Dividend shall be credited/ dispatched on or after 23rd August, 2019 to the Shareholders as on record date. The said notice may be accessed on the Company's website at www.bkl-india.com and also on the Stock Exchanges website at www.bseindia.com and www.nseindia.com.

Place: Mumbai
Date: 3rd August, 2019

Vipul Shah
Director & Company Secretary
DIN: 05195626



ASHIANA ISPT LIMITED

Regd. Office: A-1116, RICO Ind. Area - Phase - II, Bhivandi,
Distt. Alwar (Rajasthan) -301019
E-mail: ashianagroup@yahoo.co.in, Web: www.ashianaipat.in
CIN: L27102RJ1992ZCO05611

Extract of Standalone unaudited financial results for the Quarter ended 30th June 2019.

Sl. No.	Particulars	Quarter-ended		
		30.06.2019	30.06.2018	31.03.2019
		Unaudited	Unaudited	Audited
1	Total income from operations	9,708.63	10,211.85	44,113.44
2	Net Profit / (Loss) for the period (before Tax, Exceptional and/or Extraordinary items)	49.57	225.38	577.30
3	Net Profit / (Loss) for the period before tax (after Exceptional and/or Extraordinary items)	49.57	225.38	577.30
4	Net Profit / (Loss) for the period after tax (after Exceptional and/or Extraordinary items)	16.74	179.82	427.10
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	16.74	179.82	427.27
6	Equity Share Capital	796.48	796.48	796.48
7	Reserves (excluding Revaluation Reserve)	-	-	-3,559.58
8	Earnings Per Share (of Rs. 10/- each) (not annualised)	0.21	2.26	5.36
	Basic	0.21	2.26	5.36
	Diluted	0.21	2.26	5.36

Notes:

- The above is an extract of the detailed format of Quarterly financial results for the quarter ended June 30, 2019 filed with Stock Exchange under Regulation 33 of the SEBI (Listing and Other Disclosure Requirements) Regulations, 2015. The full format of the quarterly results is available on the stock exchange website www.bseindia.com and on the company website www.ashianaipat.in.
- Figures have been re-grouped wherever necessary to conform to current quarterly classification.
- The above results were reviewed by Audit Committee and approved by the Board of Directors in their meeting held on 30th August, 2019. The Auditors have expressed unmodified opinion on the financial statements of the Company. The Statutory Auditors have carried out a Limited Review of the above financial results pursuant to Regulation 33 of SEBI (listing obligations and disclosure requirements) Regulations, 2015 and furnished their report thereon.

For and on behalf of the Board of Directors
For Ashiana ISPT Limited
(Nareesh Chand)

Chairman
DIN: 00004500

Place: Delhi
Date: 03.08.2019

STATEMENT OF AUDITED FINANCIAL RESULTS FOR THE QUARTER ENDED JUNE 30, 2019



ADOR FINTECH LIMITED
Bewih 7 Haudin Road Bengaluru 560 042
CIN: L31109KA190220010 T: 080 25594045
E: investorservice@adorfintech.com; www.adorfintech.com

Sl. No.	Particulars	Standalone		Consolidated	
		Quarter ended	Year ended	Quarter ended	Year ended
		30.06.19	31.03.19	30.06.18	31.03.18
1	Total income from operations (net)	4460	4268	18723	4562
2	Net Profit/(Loss) for the period (before tax exceptional and/or extraordinary items)	465	469	442	2007
3	Net Profit/(Loss) for the period before tax (after exceptional and/or extraordinary items)	465	469	442	2007
4	Net Profit/(Loss) for the period after tax (after exceptional and/or extraordinary items)	325	274	310	1382
5	Total comprehensive income for the period (comprising profit/loss for the period (after tax) and other comprehensive income (after tax))	341	297	320	1440
6	Equity share capital	350	350	350	350
7	Reserves (excluding revaluation reserves) as shown in the audited Balance Sheet of the previous year			10885	
8	Earnings per share (of Rs.2/- each) (for continuing and discontinued operations)	1.9	1.7	1.8	7.9
	Basic	1.9	1.7	1.8	7.9
	Diluted	1.9	1.7	1.8	7.9

Notes:

- The above is an extract of the detailed format of financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the website of the Bombay Stock Exchange (www.bseindia.com) and on the company website (www.adorfintech.com).
- The Standalone and Consolidated Financial Statements have been prepared respectively from the interim consolidated financial results, in accordance with the Indian Accounting Standards (Ind-AS), the provisions of the Companies Act, 2013, guidelines issued by the Securities and Exchange Board of India (SEBI) and other recognized practices and policies to the extent applicable.
- In terms of para 12 of Ind-AS-108, the Company views its operations in a holistic manner and hence segment reporting is not applicable w.r.t Standalone Financial Statements. However, the nature of business of the Holding and Subsidiary being distinct, aggregation in terms of consolidated Financial Statements have been heretofore.

(iv) Prior period items have been re-grouped where ever necessary to facilitate comparison.

(v) The consolidated financial results comprise Aduf Fotech Limited and its wholly owned subsidiary 3D Future Technologies Private Limited.

(vi) The above results have been reviewed by the Audit Committee and approved by the Board of Directors at their meeting held on August 1, 2019.

(vii) The Statutory Auditors have carried out an audit of the financial statements for the quarter ended June 30, 2019.

(viii) The Board has proposed to (a) increase the Authorised Share Capital of the company, (b) Issue of Bonus Shares in the ratio: 1:1 (one bonus share for one equity share held), subject to the approval of the Shareholders vide postal ballot/e-Voting.

(vi) Prior period items have been re-grouped wherever necessary to facilitate comparison.
(vii) The consolidated financial results comprise Ador Fintech Limited and its wholly owned subsidiary 3D Futura Technologies Private Limited.
(viii) The above results have been reviewed by the Audit Committee and approved by the Board of Directors at their meeting held on August 1, 2019.
(ix) The Statutory Auditors have carried out an audit of the financial statements for the quarter ended June 30, 2019.
(x) The Board has proposed to (a) increase the Authorized Share Capital of the Company, (b) issue of Bonus Shares in the ratio: 1:1 (one bonus share for one equity share held), subject to the approval of the Shareholders at their postal ballot- voting.

For Ador Fintech Limited
At Melkani
Chairman

Place: Bengaluru
Date: August 1, 2019

"The Art of War, boardroom edition."

To book your copy, call 022 24978470 or SMS reaches to 57575 or email us at order@bsmail.in

Business Standard
Insight Out

www.business-standard.com

DEWAN HOUSING FINANCE CORPORATION LIMITED
National Office: DHFL, HOLI Towers, B-Wing, 6th & 8th Floor, Anant Kanakar Marg, Bandra (East), Mumbai - 400 051
Regional Office: RPU 162, 2nd Floor, Above IDBI Bank, Dr Rajkumar Road, Rajinagar, Bangalore - 560019
Concerned Person Mr. Prakash Babu N. Contact Nos: +91869 04973 & 91918 13442 & 9480200104 & 9431734942

PUBLIC NOTICE FOR AUCTION CUM SALE (For Subsequent Sale)

Pursuant to taking possession of the secured asset mentioned hereunder by the Authorized Officer of Dewan Housing Finance Corporation Limited under the Securitization and Reconstruction of Financial Assets and Enforcement of Security Interest Act, 2002 for the recovery of amount due from borrowers, offers are invited to the undersigned in sealed covers for purchase of immovable property, as described hereunder, which is in the physical possession of, or As to Where is Basis, "As to What is Basis" and "Whatever is There is Basis", Particulars of which are given below:-

Sl. No.	Borrower(s) / Co-Borrower(s) No.	Demand Price (Rs.)	Description of the Immovable property	Reserve Price (Rs.)	Earnest Money Deposit (EMD) (10% of RP)	Total Loan Outstanding (Rs.)
1	Loan Code No. 0000226 Bengaluru S V Koramangala Branch M/s Krishna Enterprises Housing Infrastructure India Pvt. Ltd. (Borrower) M/s Ravi Kumar (Co-Borrower) M/s Ravi Kumar (Co-Borrower)	17120271 11494930	All that Part and Parcel of the Property bearing Municipal Assn No. 30, 1 D No. 30-2-523-73, Within the limits of Chikmagalur Town Municipality, Behind Womans Hotel, Chikmagalur, Karnataka - 577101. Bounded on its as follows: East by: Municipal Road, West by: Municipal Road, North by: House Property of Chikmagalur, South by: House Property of Kanchanahalli. Total measuring 1655 Sq.Ft.	Rs. 6,51,45,000/- (Eight Crore Fifty One Lakh Four Thousand Five Hundred Only)	Rs. 1,51,45,000/- (Rupees Eighty Five Lakh Forty One Thousand Five Hundred Forty Five Only)	Rs. 10,36,54,648/- (Rupees Ten Crore Thirty Six Lakh Fifty Four Thousand Six Hundred Forty Eight Only)

The Terms and Conditions of the Auction are as under: (1) E-Auction is being held on "AS IS WHERE IS BASIS", "AS IS WHAT IS BASIS" and "WHATEVER IS THERE IS BASIS" and will be conducted "Online". The Auction will be conducted through the DHFL approved auction service provider "M/s Nexsen Solutions Private Limited". (2) Last Date of Submission of Tender/Sealed Bid Offer in the prescribed tender form along with EMD and KYC is 18/08/2019 from 10.00 AM to 5.00 PM at the Zonal/Regional Office address mentioned herein above. Tenders that are not filed or tender received beyond last date will be considered an invalid tender and shall accordingly be rejected. No interest shall be paid on the EMD. (3) Date of E-Auction for Property is 20/08/2019 at the web portal (www.dhflauction.com/DHFL) from 2:00 PM to 3:00 PM with unlimited extension of 5 Minutes each. (4) The tender/Sealed Bid Offer will be opened in the presence of the undersigned at the Zonal/Regional Office. (5) The bidder/borrower/buyer agrees to participate through the e-auction bidding system, by submitting the document, it shall be the bidder/borrower/buyer's sole responsibility to ensure proper login id and password from auction service provider. (6) Further interest will be charged as applicable, as per the Loan Agreement on the amount outstanding in the notice and incidental expenses, costs, etc., to be paid and payable till its realization. (7) The notice is hereby given to the borrowers and guarantors to purchase the immovable property as described herein above, as per the particulars of terms and conditions of sale. (8) Since in above mentioned cases wherein Sale Notice was issued/published earlier also, the Borrower(s)/Co-Borrower(s)/Guarantor(s) are hereby given 15 DAYS SALE NOTICE under the SARFESI ACT, 2002 as per the revised guidelines in the Gazette/First Notification dated 03/11/2016 to pay the sum mentioned as above before the date of auction falling which the immovable property will be auctioned and balance, if any, will be recovered with interest and costs. If the Borrower pays the amount due to Dewan Housing Finance Corporation Ltd., in full before the date of sale, auction is liable to be stopped. (10) The detail terms and conditions of the auction sale are incorporated in the prescribed tender form. Tender forms are available at the above mentioned address and payable to Statutory Authority if any and also requested, in their own interest, to satisfy himself/ themselves fully with regard to the above and other relevant details pertaining to the above mentioned secured asset before submitting the tenders. (11) DHFL is not responsible for any liabilities whatsoever pending upon the property as mentioned above. The Property shall be auctioned on "As to Where is Basis", "As to What is Basis" and "Whatever is There is Basis". (12) The Total Loan Outstanding amount is not for non-foreclosure amount. All other charges (if any) shall be calculated at the time of closure of the loan. (13) The Demand Chart Should be made in favor of Dewan Housing Finance Corporation Limited or DHFL Only. (14) Wherever applicable, its responsibility of auction purchase to deduct Tax at Source (TDS) @ 1% of the total sale consideration benefit of the resident owner on the transfer of immovable property having consideration equal to Rs. 50 Lakhs and above and deposit the same with appropriate authority u/s 194 I of Income Tax Act. For further details, contact the Authorized Officer, at the above mentioned Office address.

Place: Bangalore
Date: 04.08.2019

(Authorized Officer)
For Dewan Housing Finance Corporation Limited

DEWAN HOUSING FINANCE CORPORATION LIMITED
National Office: DHFL, HOLI Towers, B-Wing, 6th & 8th Floor, Anant Kanakar Marg, Bandra (East), Mumbai - 400 051
Regional Office: RPU 162, 2nd Floor, Above IDBI Bank, Dr Rajkumar Road, Rajinagar, Bangalore - 560019
Concerned Person Mr. Prakash Babu N. Contact Nos: +91869 04973 & 91918 13442 & 9480200104 & 9431734942

PUBLIC NOTICE FOR AUCTION CUM SALE (For Subsequent Sale)

Pursuant to taking possession of the secured asset mentioned hereunder by the Authorized Officer of Dewan Housing Finance Corporation Limited under the Securitization and Reconstruction of Financial Assets and Enforcement of Security Interest Act, 2002 for the recovery of amount due from borrowers, offers are invited to the undersigned in sealed covers for purchase of immovable property, as described hereunder, which is in the physical possession of, or As to Where is Basis, "As to What is Basis" and "Whatever is There is Basis", Particulars of which are given below:-

Sl. No.	Borrower(s) / Co-Borrower(s) No.	Demand Price (Rs.)	Description of the Immovable property	Reserve Price (Rs.)	Earnest Money Deposit (EMD) (10% of RP)	Total Loan Outstanding (Rs.)
1	Loan Code No. 0000510 Shivamogga Branch Banamkhat K K (Borrower) Mrs. Shilpa P (Co-Borrower)	28-02-2018 14,47,13,000	All that Part and Parcel of the Property bearing Municipal Assn No. 15530/24718, Ramnagar, Badavane, Ward No. 30, 1 D No. 30-2-523-73, Within the limits of Chikmagalur Town Municipality, Behind Womans Hotel, Chikmagalur, Karnataka - 577101. Bounded on its as follows: East by: Municipal Road, West by: Municipal Road, North by: House Property of Chikmagalur, South by: House Property of Kanchanahalli. Total measuring 1655 Sq.Ft.	Rs. 7,40,000/- (Rupees Seven Lakh Forty Thousand Only)	Rs. 1,74,000/- (Rupees Seventy Four Thousand Only)	Rs. 17,99,886/- (Rupees Seventeen Lakh Nine Thousand Eight Hundred Eighty Six Only)
2	Loan Code No. 0000542 Shivamogga Branch Ranihara R R (Borrower) Mr. Satishha S N (Co-Borrower)	23-04-2018 6,77,20,000	All that Part and Parcel of the Property bearing Municipal Assn No. 1237/1127, 1 D No. 6-502-24, SP Cross, Mogalokoppa, Near Old Bussand, Sakaleshpur, Hassan District, Karnataka - 573134. Totally measuring 540 Sq.Ft.	Rs. 2,66,000/- (Rupees Two Lakh Sixty Thousand Only)	Rs. 20,800/- (Rupees Twenty Thousand Eight Hundred Only)	Rs. 84,673/- (Rupees Eight Lakh Four Thousand Six Hundred Seventy Three Only)
3	Loan Code No. 0000596 Shivamogga Branch Bharathish A (Borrower) Venna Kumar TS (Co-Borrower)	28-12-2017 47,83,55,000	All that Part and Parcel of the Property bearing Kutha No 450/2688 and 451/26881, Hosanagar 6th Cross, Behind Subbaya Hospital, Shivamogga Karnataka - 577201. Totally measuring 1940 Sq.Ft.	Rs. 25,84,000/- (Rupees Twenty Five Lakh Eighty Four Thousand Only)	Rs. 2,58,400/- (Rupees Twenty Five Thousand Eight Hundred Forty Only)	Rs. 56,36,956/- (Rupees Fifty Six Lakh Three Thousand Six Hundred Ninety Six Only)

The Terms and Conditions of the Auction are as under: (1) E-Auction is being held on "AS IS WHERE IS BASIS", "AS IS WHAT IS BASIS" and "WHATEVER IS THERE IS BASIS" and will be conducted "Online". The Auction will be conducted through the DHFL approved auction service provider "M/s Nexsen Solutions Private Limited". (2) Last Date of Submission of Tender/Sealed Bid Offer in the prescribed tender form along with EMD and KYC is 20/08/2019 from 10.00 AM to 5.00 PM at the Zonal/Regional Office address mentioned herein above. Tenders that are not filed or tender received beyond last date will be considered an invalid tender and shall accordingly be rejected. No interest shall be paid on the EMD. (3) Date of E-Auction for Property is 20/08/2019 at the web portal (www.dhflauction.com/DHFL) from 2:00 PM to 3:00 PM with unlimited extension of 5 Minutes each. (4) The tender/Sealed Bid Offer will be opened in the presence of the undersigned at the Zonal/Regional Office. (5) The bidder/borrower/buyer agrees to participate through the e-auction bidding system, by submitting the document, it shall be the bidder/borrower/buyer's sole responsibility to ensure proper login id and password from auction service provider. (6) Further interest will be charged as applicable, as per the Loan Agreement on the amount outstanding in the notice and incidental expenses, costs, etc., to be paid and payable till its realization. (7) The notice is hereby given to the borrowers and guarantors to purchase the immovable property as described herein above, as per the particulars of terms and conditions of sale. (8) Since in above mentioned cases wherein Sale Notice was issued/published earlier also, the Borrower(s)/Co-Borrower(s)/Guarantor(s) are hereby given 15 DAYS SALE NOTICE under the SARFESI ACT, 2002 as per the revised guidelines in the Gazette/First Notification dated 03/11/2016 to pay the sum mentioned as above before the date of auction falling which the immovable property will be auctioned and balance, if any, will be recovered with interest and costs. If the Borrower pays the amount due to Dewan Housing Finance Corporation Ltd., in full before the date of sale, auction is liable to be stopped. (10) The detail terms and conditions of the auction sale are incorporated in the prescribed tender form. Tender forms are available at the above mentioned address and payable to Statutory Authority if any and also requested, in their own interest, to satisfy himself/ themselves fully with regard to the above and other relevant details pertaining to the above mentioned secured asset before submitting the tenders. (11) DHFL is not responsible for any liabilities whatsoever pending upon the property as mentioned above. The Property shall be auctioned on "As to Where is Basis", "As to What is Basis" and "Whatever is There is Basis". (12) The Total Loan Outstanding amount is not for non-foreclosure amount. All other charges (if any) shall be calculated at the time of closure of the loan. (13) The Demand Chart Should be made in favor of Dewan Housing Finance Corporation Limited or DHFL Only. (14) Wherever applicable, its responsibility of auction purchase to deduct Tax at Source (TDS) @ 1% of the total sale consideration benefit of the resident owner on the transfer of immovable property having consideration equal to Rs. 50 Lakhs and above and deposit the same with appropriate authority u/s 194 I of Income Tax Act. For further details, contact the Authorized Officer, at the above mentioned Office address.

Place: Bangalore
Date: 04.08.2019

(Authorized Officer)
For Dewan Housing Finance Corporation Limited

ONGC Mangalore Refinery and Petrochemicals Limited
(A Govt. of India Enterprise & A Subsidiary of ONGC Limited)
CIN - L2320KA1988G000895
Regd. Office: Mudapada, Kuthenoor PO, Vite Kalipalla, Mangaluru - 575 030, Karnataka.

EXTRACT OF FINANCIAL RESULTS FOR THE QUARTER ENDED JUNE 30, 2019

SL. NO.	Particulars	STANDALONE			CONSOLIDATED		
		Quarter ended	Quarter ended	Year ended	Quarter ended	Quarter ended	Year ended
		30.06.2019	30.06.2018	31.03.2019	30.06.2019	30.06.2018	31.03.2019
1	Total Income from Operations	11,200.14	16,582.69	72,315.11	11,175.60	16,846.09	73,948.04
2	Net Profit / (Loss) for the period (before Tax and Exceptional Items)	(762.96)	587.91	595.56	(847.07)	252.81	665.90
3	Net Profit / (Loss) for the period before tax (after Exceptional Items)	(762.96)	561.73	580.77	(845.45)	227.67	651.37
4	Net Profit / (Loss) for the period after tax (after Exceptional Items)	(500.12)	361.86	331.95	(547.85)	122.50	351.26
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	(501.25)	362.79	327.43	(548.96)	123.30	345.31
6	Paid up Equity Share Capital (Face Value of ₹ 10/- each)	1,752.60	1,752.60	1,752.60	1,752.60	1,752.60	1,752.60
7	Other equity			8,974.37			8,193.11
8	Earnings Per Share (EPS) (Face value of ₹ 10/- each) (for continuing operations) (not annualised)	(2.85)	2.07	1.89	(2.57)	1.35	1.94
a) Basic		(2.85)	2.07	1.89	(2.57)	1.35	1.94
b) Diluted		(2.85)	2.07	1.89	(2.57)	1.35	1.94

Notes:

- The above is an extract of the detailed format of Quarterly / Annual Financial Results filed with Stock Exchanges under Regulation 33 of the SEBI (Listing and other Disclosure Requirements) Regulations, 2015. The detailed financial results of this extract were reviewed by the Audit Committee and approved by the Board of Directors of the Company at the meetings held on August 3, 2019. The full format of Quarterly / Annual Financial Results are available on the Stock Exchanges website (www.nseindia.com) and (www.bseindia.com) and Company's website www.mrpl.co.in.
- The financial results have been prepared in accordance with Indian Accounting Standards (Ind AS) notified under the Companies (Indian Accounting Standards) Rules, 2015 (as amended). These financial results have been prepared in accordance with the recognition and measurement principles of Ind AS, prescribed under Section 133 of the Companies Act, 2013 read with the relevant rules issued thereunder and the other accounting principles generally accepted in India.
- The exceptional item for the period ended March 31, 2019 included:
a) Expense of ₹ 22.37 crore is towards differential contribution to "MRPL Defined Contribution Pension Scheme" for Management Staff (pertaining to the period January 2007 to March 2018) and

MONARCH NETWORK CAPITAL LIMITED
 CIN: L65920MH1993PLC075393
 Regd. Office: No. 301/302, 3rd Floor, Alankar Centre,
 Opp. Udyog Bhawan, Sonawala Road, Goregaon (East),
 Mumbai-400063. Tel: +91-22-2685 1600. Fax: +91-22-2685 0257.
 Email: reachus@mncgroup.com, Website: www.mncgroup.com

NOTICE
 Pursuant to Regulation 29 (1) (a) and 47 (1) (a) of SEBI (Listing Obligations and Disclosure Requirements) Regulations, 2015, Notice is hereby given that meeting of the Board of Directors of the Company will be held on Wednesday, the 14th day of August, 2019 at the Registered Office of the Company, inter alia, to consider, approve and take on record the Standalone and Consolidated Un-audited Financial Results for the quarter ended June 30, 2019 among other businesses. Further, pursuant to the provisions of Securities and Exchange Board of India (Prohibition of Insider Trading) Regulations, 2015 and as per the terms of 'Code of Conduct for Prevention of Insider Trading' of the Company, the trading window shall remain closed for all the Directors, Connected Persons, the Indent, Promoters, Employees of the Company including their dependents and their immediate relatives of the Company (collectively referred as Specified Persons) as defined in the Code from 05th August, 2019 till 48 hours after the announcements of the Financial Results i.e. upto 16th August, 2019 (both days inclusive). The aforesaid details are also posted on the following web links:
 https://www.mncgroup.com/investor-relation/investor-relation-announcements
 https://www.bseindia.com/corporates/amlr.htm?scrip=511551&dur=A
 For Monarch Network Capital Limited
 Place: Mumbai Date: 03rd August, 2019
 Sd/-
 Rupal Verma
 Company Secretary

MUKTA ARTS LIMITED
 CIN: L92110MH1982PLC028180
 Regd. Office: Mukta House, Behind Whistling Woods Institute,
 Film City Complex, Goregaon (East), Mumbai-400 065
 Tel. No: 022-33649400. Website: www.muktaarts.com

**NOTICE OF THE 37TH ANNUAL GENERAL MEETING,
 CLOSURE OF REGISTER OF MEMBERS AND
 REMOTE E-VOTING INFORMATION**

Notice is hereby given that the 37th Annual General Meeting (AGM) of the Members of Mukta Arts Limited will be held on Wednesday, the 28th day of August, 2019 at 4.00 p.m. at the Whistling Woods Institute Auditorium, Dada Sahak Phalke Chitra Nagari, Goregaon (East), Mumbai-400065.

The Notice of the Meeting along with the Annual Report for the year ended 31st March, 2019, have been sent to all August 2, 2019 electronically to those Members whose email addresses are registered with the Company/Depository Participants. For Members who have not registered their e-mail addresses or have requested for physical copies, the Annual Report for 2019 has been sent at their registered addresses which has been completed on August 2, 2019.

The Annual Report of the Company for the year ended 31st March, 2019, containing Notice of the AGM, Attendance Slips and Proxy Form are available on the investor section of the Company's website i.e. www.muktaarts.com.

Book Closure and Payment of Dividend

Notice is hereby given that pursuant to Section 91 of the Companies Act, 2013 and Regulation 42 of SEBI (Listing Obligations and Disclosure Requirements) Regulations, 2015, the Register of Members and the Share Transfer Books of the Company will remain closed from Thursday, 22nd August, 2019 to Wednesday, 28th August, 2019 (both days inclusive), to determine the Members entitled to receive the dividend for the year ended March 31, 2019.

The Dividend of Rs. 1.25/- per Equity Share of Rs. 5/- each, after declaration at the Annual General Meeting, will be paid to those Members whose names will appear in the Register of Members of the Company as on Wednesday, August 21, 2019.

Voting through Electronic Mode

Members holding shares either in physical form or in dematerialization form, as on cut-off date (record date) of August 21, 2019, may cast their vote electronically on the Ordinary and Special Business as set forth in the Notice of the AGM through the electronic voting system of the National Securities Depository Limited (NSDL) from a place other than venue of the AGM ('remote e-voting').

The instruction for e-voting have been given in the Notice of AGM. Members are requested to note the following:

- The remote e-voting period shall commence on **August 25, 2019 at 9.00 A.M. and ends on August 27, 2019 at 5.00 P.M.**
- Members whose names appear at the cut-off date i.e. on Wednesday, August 21, 2019 shall be entitled to avail the facility of remote e-voting as well as voting at the meeting.
- E-voting shall not be allowed beyond **5.00 P.M. on August 27, 2019.**
- Any person who becomes a member of the Company after dispatch of notice of the Meeting and holding shares as on the cut-off date i.e. August 21, 2019 may obtain their login ID and password by sending a request to evoting@nsdl.co.in or monika@muktaarts.com. If the member is already registered with NSDL for e-voting then he/she can use existing login ID and password for e-voting.
- Members may note that:
 - the remote e-voting module shall be disabled by NSDL after the aforesaid date and time for voting and once the vote on the resolution is cast by the member, the member shall not be allowed to change it subsequently;
 - the facility for voting through poll paper shall be made available at the AGM and
 - the members who have cast their vote by remote e-voting prior to the AGM may also attend the AGM but shall not be entitled to cast their vote again.

In case of any queries related to e-voting, members may refer the Frequently Asked Questions ("FAQs") for members and remote e-voting user manual available at download section of NSDL's website www.evoting.nsdl.co.in or call on toll-free no. 1800-222-990 or contact Mr. Amit Vishal – Senior Manager, National Securities Depository Limited, 4th Floor, 'A' wing, Trade World, Kamala Mills Compound, Senapati Bapat Marg, Lower Parel, Mumbai – 400013 at the designated email address: amitv@nsdl.co.in or evoting@nsdl.co.in or at Telephone No. + 91 22 24994360 who will also address the grievances connected with the voting by electronic means. Members may also write to the Company Secretary at monika@muktaarts.com or at the Registered Office address of the Company.

Change of address / Dividend mandate

Members holding shares in physical mode are requested to inform about change of address/dividend mandate, if any to the Company's Registrar & Share Transfer agent – Link Intime India Private Limited having its office at C 101, 247 Park, L B S Marg, Vikhroli West, Mumbai 400 083 latest by **Wednesday, the August 21, 2019**. Member holding shares in demat mode should inform their Depository Participants (DP) about such changes well in time.

By Order of the Board
 For Mukta Arts Limited
 Place: Mumbai Date: 3rd August, 2019
 Sd/-
 Monika Shah
 Company Secretary

McDOWELL HOLDINGS LIMITED
 CIN: L05190KA2004PLC033495
 Registered Office: 'UB Tower', Level 12, UB City, 24, Vitali Mallya Road, Bengaluru - 560 001
 E-mail: mhinvestor@ubmail.com Website: www.mcdowellholdings.co.in
 Tel.: +91 80 4886 6020 Fax: +91 80 2227 4890

EXTRACT OF UNAUDITED FINANCIAL RESULTS FOR THE QUARTER ENDED 30TH JUNE, 2019
 (Rs. in Lakhs)

Sl. No.	Particulars	Quarter ended	
		30-06-2019 (Un-audited)	30-06-2018 (Un-audited)
1.	Total Income	940.14	-
2.	Net Profit / (Loss) from ordinary activities before Exceptional items and tax	213.35	(30.19)
3.	Net Profit / (Loss) for the period after tax (after Exceptional items)	213.35	(30.19)
4.	Total Comprehensive Income for the period [Comprising Profit/(Loss) for the period (after tax) and other Comprehensive Income (after tax)]	(496.02)	11135.57
5.	Equity Share Capital	1,399.23	1,399.23
6.	Reserves (Excluding Revaluation Reserve as shown in the Balance sheet of Previous year)	-	-
7.	Earnings Per Share (before exceptional items)		
i.	Basic (Rs.)	1.52	(0.02)
ii.	Diluted (Rs.)	1.52	(0.02)
8.	Earnings Per Share (after extraordinary items)		
i.	Basic (Rs.)	1.52	(0.02)
ii.	Diluted (Rs.)	1.52	(0.02)

Notes:
 1) The above is an extract of the detailed format of Un-audited Financial Results for the quarter ended 30th June, 2019 under Regulation 33 of SEBI (Listing Obligations and Disclosure Requirements) Regulations, 2015. The full format of it along with the financial notes to accounts together with qualified Limited Review Report of the Statutory Auditors are available on the Stock Exchange website <http://www.bseindia.com> and <http://www.nseindia.com> and on the Company website: www.mcdowellholdings.co.in
 2) The quarterly financial results are reported pursuant to the option made available as per Regulation 33 of SEBI (Listing Obligations and Disclosure Requirements) Regulations, 2015 as amended and read with circular dated July 5, 2016.
 By the Authority of the Board
 M S Kapur
 Chairman
 Place: Bengaluru Date: 02.08.2019

STATEMENT OF AUDITED FINANCIAL RESULTS FOR THE QUARTER ENDED JUNE 30, 2019

ADOR FORTNTECH LIMITED
 B-7/7, 7th Floor, 7th Avenue, Bengaluru 560 042
 CIN: L31909KA1974PLC020010 T: 080 2559 6045
 E: investor@adfortech.com www.adfortech.com

Sl. No.	Particulars	Standalone		Consolidated		Year ended		Year ended	
		Quarter ended		Quarter ended		Quarter ended		Quarter ended	
		30.06.18	30.06.19	30.06.18	30.06.19	30.06.18	30.06.19	30.06.18	30.06.19
1.	Total income from operations (net)	4469	4795	4266	18723	4519	4862	4313	18934
2.	Net Profit/(Loss) for the period (before exceptional and/or extraordinary items)	465	469	442	2007	392	297	364	1629
3.	Net Profit/(Loss) for the period before tax (after exceptional and/or extraordinary items)	465	469	442	2007	392	297	364	1629
4.	Net Profit/(Loss) for the period after tax (after exceptional and/or extraordinary items)	325	274	310	1362	252	197	232	1099
5.	Total comprehensive income for the period (comprising profit/(loss) for the period (after tax) and other comprehensive income (after tax))	341	297	320	1440	268	220	242	1158
6.	Equity share capital	350	350	350	350	350	350	350	350
7.	Reserves (excluding revaluation reserves) as shown in the audited Balance Sheet of the previous year				10865				10103
8.	Earnings per share of Rs. 3/- each (for continuing and discontinued operations)	1.9	1.7	1.8	7.9	1.5	1.3	1.4	6.3
	Basic (not annualised in respect of the quarters)	1.9	1.7	1.8	7.9	1.5	1.3	1.4	6.3
	Diluted (not annualised in respect of the quarters)	1.9	1.7	1.8	7.9	1.5	1.3	1.4	6.3

Notes:
 (i) The above is an extract of the detailed format of financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the web site of the Bombay Stock Exchange (www.bseindia.com) and on the Company's website (www.adfortech.com).
 (ii) The Standalone and Consolidated Financial Statements have been prepared respectively from the Interim condensed financial results, in accordance with the Indian Accounting Standards (Ind-AS), the provisions of the Companies Act, 2013, guidelines issued by the Securities and Exchange Board of India (SEBI) and other recognised practices and policies to the extent applicable.
 (iii) In terms of para 12 of Ind-AS-108, the Company views its business operations in a holistic manner and hence segment reporting is not applicable w.r.t Standalone Financial Statements. However, the nature of business of the Holding and Subsidiary being distinct, aggregation in terms of the Consolidated Financial Statements has been made hereunder:
 Particulars
 Segment revenue
 Segment results
 Segment capital employed
 30-Jun-2019
 ADPL 30PT Total
 4469 50 4519
 465 (78) 392
 11063 77 11140
 30-Jun-2018
 ADPL 30PT Total
 4519 18723 211
 392 2007 (378)
 10726 100 10826
 (iv) Prior period items have been re-grouped where ever necessary to facilitate comparison.
 (v) The consolidated financial results comprise Ador FortnTech Limited and its wholly owned subsidiary 3D Future Technologies Private Limited.
 (vi) The above results have been reviewed by the Audit Committee and approved by the Board of Directors at their meeting held on August 1, 2019.
 (vii) The Statutory Auditors have carried out an audit of the financial statements for the quarter ended June 30, 2019.
 (viii) The Board has proposed to (a) increase the Authorised Share Capital of the Company, (b) Issue of Bonus Shares in the ratio - 1 (one bonus share) for one equity share held, subject to the approval of the Shareholders vide postal ballot/- Voting.
 For Ador FortnTech Limited
 A T Mallani
 Chairman
 Place: Bengaluru Date: August 1, 2019

Building homes. Nurturing relationships

• Home Loans
 • Home Loans under Pradhan Mantri Awas Yojana
 • Loan Against Property
 • Loan Against Rent Receivables
 • Loan for Professionals
 • Loan to Builders/Developers

16.31% Cumulative O/S Portfolio QoQ
 17.79% Net Interest Income (NII) QoQ
 18.43% Total Income QoQ

LIC HOUSING FINANCE LTD
 CIN: L65922MH1989PLC052257
 Registered Office: Bombay Life Building, 2nd Floor, 45/47, Veer Nariman Road, Mumbai-400001.
 Tel: +91-22-22049919, 22049799, Fax: +91-22-22049682
 Corporate Office: 131 Maker Tower, "F" Premises, 13th Floor, Cuffe Parade, Mumbai-400005.
 Tel: +91-22-22178600, Fax: +91-22-22178777
 Email: lichousing@lichousing.com

STANDALONE & CONSOLIDATED FINANCIAL RESULTS FOR THE QUARTER ENDED 30TH JUNE, 2019

Sr. No.	Particulars	Standalone			Consolidated		
		Quarter ended June 30, 2019	Quarter ended June 30, 2018	Year ended March 31, 2019	Quarter ended June 30, 2019	Quarter ended June 30, 2018	Year ended March 31, 2019
		Reviewed	Reviewed	Audited	Reviewed	Reviewed	Audited
1	Total Income from Operations	4,807.20	4,059.26	17,364.49	4,816.51	4,069.38	17,398.37
2	Net Profit / (Loss) for the period (before Tax, Exceptional and/or Extraordinary items)	840.89	788.40	3,379.55	844.59	792.61	3,391.75
3	Net Profit / (Loss) for the period before tax (after Exceptional and/or Extraordinary items)	840.89	788.40	3,379.55	844.59	792.61	3,391.75
4	Net Profit / (Loss) for the period after tax (after Exceptional and/or Extraordinary items)	610.68	567.94	2,430.97	609.13	567.18	2,434.37
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	608.40	570.01	2,430.51	606.65	569.35	2,433.35
6	Paid up Equity Share Capital	100.93	100.93	100.93	100.93	100.93	100.93
7	Earnings Per Share (EPS) on (face value of ₹ 2/-) * Basic & Diluted * (The EPS for quarter is not annualised)	12.10	11.25	48.17	12.02	11.28	48.23

- Notes**
 1 The figures for the previous periods have been regrouped / reclassified / restated wherever necessary in order to make them comparable with figures for the current period ended June 30, 2019.
 2 The above is an extract of the detailed format of Quarterly/ Annual Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly/ Annual Financial Results are available on the Stock Exchanges - National Stock Exchange (NSE), Bombay Stock Exchange (BSE) websites www.nseindia.com, www.bseindia.com and Company's website www.lichousing.com.

For and behalf of the Board
 Sd/-
 Siddhartha Mohanty
 Managing Director & CEO

LIC HFL
 LIC HOUSING FINANCE LTD
 ACCEPTS DEPOSITS FROM PUBLIC UNDER CUMULATIVE AND NON-CUMULATIVE SCHEMES AT ATTRACTIVE INTEREST RATES.
 (Interest payable annually on 31st March)

Rate of interest applicable to Public Deposits	Term	ROI per Annum on Public Deposits below ₹ 20 crore on Non-Cumulative Deposit (Monthly Option)	ROI per annum on Public Deposits of ₹ 20 crore & above on Non-Cumulative Deposit (Monthly Option)	ROI per annum on Public Deposits below ₹ 20 crore on Cumulative and Non-Cumulative Deposits (Yearly Option)	ROI per annum on Public Deposits of ₹ 20 crore & above on Cumulative and Non-Cumulative Deposits (Yearly Option)					
Minimum Amount of Deposit Monthly Option - ₹ 2,00,000/-	1 YEAR	7.80%	7.90%	8.15%	8.30%					
	18 MONTHS	7.80%	7.90%	8.15%	8.30%					
	2 YEARS	7.85%	8.00%	8.20%	8.40%					
	3 YEARS	7.90%	8.05%	8.25%	8.40%					
	5 YEARS	8.00%	8.05%	8.30%	8.50%					
Additional Deposit in Multiples of ₹ 10,000/- for Monthly Option and ₹ 1,00,00/- for Yearly Option.	Interest Payable for Monthly Option - on 1 st day of the month and on 31 st March for the month of March. Yearly Option - Interest is Payable / Compounded Annually.									
Senior Citizens : Additional Interest @ 0.25% p.a. for deposits of Rs 10,000/- to below Rs. 20 crore on all tenures.										
If the total Public Deposits received from single deposit holder/s within a period of one calendar month becomes Rs. 20 crore and above the interest rate applicable for new deposit will be the rate applicable for deposits of Rs. 20 crore & above.										

By Order of the Board
 For LIC Housing Finance Ltd
 Place: Mumbai Date: 3rd August, 2019
 Sd/-
 Monika Shah
 Company Secretary

Your Trust in our Performance will keep the momentum going....

[illegible]

ಅಪೇ ಆಟೋ-ಬೈಕ್ ದಿಕ್ಕಿ
ಟೀ ಅಂಗಡಿ



ಪೆನಿಂಗ್ ಮುಖ್ಯಸ್ಥರ ಗಣಿ
ಮೂಲಕಗಳನ್ನು ಪ್ರತಿಷ್ಠಾಪಿ
ಸುವ ಮೂಲಕ ಪರಿಸರಕ್ಕೆ ಹಾನಿ
ಯಾಗುವುದನ್ನು ತಪ್ಪಿಸಲೇಕೆಂದು
ಮನವಿ ಮಾಡಿಕೊಂಡಿದ್ದರು.

ಜಾಧಾದೇವ್ 9 ಶಾಲಾ-
ಕಾಲೇಜುಗಳ ಒಂದು ಸಾವಿರಕ್ಕೂ
ಹೆಚ್ಚು ವಿದ್ಯಾರ್ಥಿಗಳು
ಪಾಲ್ಗೊಂಡಿದ್ದರು.

ಉಪಮೇಯರ್ ಭದ್ರಗೌಡ
ಆಡಳಿತ ಪಕ್ಷದ ನಾಯಕ ಅಬ್ದುಲ್
ವಾಹಿದ್, ಜೆಡಿಎಸ್ ನಾಯಕ
ಸೀತಾ ನಾರಾಯಣ್ ಮತ್ತಿತರ
ಗಣ್ಯರು ಉಪಸ್ಥಿತರು.

ವಿಕ್ರಂನ ವಿಕ್ರಂ

ಆಸಕ್ತರಿಗೆ ಪ್ರಶಸ್ತಿ

ಹೇಳಿದ್ದಾರೆ.

ಕೆಳೆ ಕಾಫಿ ಡೇ ಆಂಗ್ಲಿ, ಎಬಿಸಿ ಕೆಂಪೆಯನಗಲ್ಲಿ ಯಾವುದೇ ಸಂಸ್ಥೆಯ ನೌಕರರಗೂ ಸಂಬಳ ವಿಳಂಬವಾಗಬಾರದೆಂಬ ಎಂಬ ಸೂಚನೆಯನ್ನಿಡಿದ್ದಾರೆ. ಈಗಿನಲ್ಲಿಯಲ್ಲಿ ಅಲ್ಲಿ ಕೆಲಸ ಮಾಡುವವರ ಸ್ಟ್ಯಾಂಡರ್ಡ್ ಮತ್ತಷ್ಟು ಹುರುಪು ಬಂದಂತಾಗಿದೆ.

ಕೆಂಪುಮಿಲಿಕೆಗೂ ಬಿದ್ದಾರ್ಥ ಆವರ ಕೆಂಪುಮಿಲಿ ಸಾಕಾರಗೊಳಿಸಲು ಇನ್ನೂ ಹೆಚ್ಚಿನ ಗತಿಯಲ್ಲಿ ದುಡಿಸಿ ಮಾಡುವುದಾಗಿ ಅವರೂ ಪಣ ತೊಡಗಿದ್ದಾರೆ. ಅವರ ವೈಯಕ್ತಿಕ ವ್ಯವಹಾರಗಳಿಂದವರೇ ಗತಿಯಿಲ್ಲ.

Sl No.	Particulars
1	Total income from operations (net)
2	Net Profit/(Loss) for the period (before tax exceptional and/or extraordinary items)
3	Net Profit/(Loss) for the period before tax (after exceptional and/or extraordinary items)
4	Net Profit/(Loss) for the period after tax (after exceptional and/or extraordinary items)
5	Total comprehensive income for the period (comprising profit/(loss) for the period (after tax) and other comprehensive income (after tax))
6	Equity share capital
7	Reserves (excluding revaluation reserves) as shown in the audited Balance Sheet of the previous year
8	Earnings per Share (of Rs.2/- each) (for continuing and discontinued operations)
	Basic (not annualised in respect of the quarters)


ಸವದಹಲಿಯಲ್ಲಿ ನಡೆದ ಅದ್ವೈತ ಸಮಾರಂಭದಲ್ಲಿ ಆಸ್ತ್ರತೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಬ್ಬಿ ಡಾ. ಸೋಮೇಶ್ ಮಿತ್ತಲ್ ಪರಸ್ಪರ ಸ್ವೀಕರಿಸಿದರು.



ಮೈಸೂರು ಕಾರಾವಾರುವೆರೆಗೆ ಪಾಲಿಕೆ ಸಮಿತಿ
ಪ್ರವೇಶಿಸುವುದು ಇಂದಿನ ಕ್ಯಾಂಟನ್
ಮೆಂಟ್ ಕ್ಯಾಲಂಜರ್ ಮುಖಾಂತರ ಆಯ್ಕೆ
ಮಾಡುವುದು. ಕೆಳಗೆ ಮುಂದು ವಾಗುವಂತೆ
ಕೆಲ ತನಕ, ಗಡಿನೆಡುವೆ ಕಾರ್ಯವನ್ನು
500ಕ್ಕೂ ಹೆಚ್ಚು ಗಡಿನೆಡುವೆ ಇಂದು
ಗುತ್ತಿಗೆ ಗಡಿನೆಡುವೆ ಆಧಾರದ ಮೇಲೆ
ಕೆಲಸಕ್ಕೆ ಆರಾಂಭಿಸುವುದು, ಒಟ್ಟು
ಮಾನ್ಯತೆ, ಇಂದು ಆಯ್ಕೆ ಆದ
ಮಾನ್ಯತೆಗಳ ಮೇಲೆ ನಿರ್ಧರಿಸುವುದು
ಗಡಿನೆಡುವೆ ಕ್ಯಾಲಂಜರ್ ಮುಖಾಂತರ
ಆಯ್ಕೆ ಮಾಡುವುದು. ಕೆಳಗೆ ಮುಂದು
ವಾಗುವಂತೆ ಕೆಲ ತನಕ, ಗಡಿನೆಡುವೆ
ಕಾರ್ಯವನ್ನು 500ಕ್ಕೂ ಹೆಚ್ಚು ಗಡಿನೆಡುವೆ
ಇಂದು ಗುತ್ತಿಗೆ ಗಡಿನೆಡುವೆ ಆಧಾರದ
ಮೇಲೆ ಕೆಲಸಕ್ಕೆ ಆರಾಂಭಿಸುವುದು, ಒಟ್ಟು
ಮಾನ್ಯತೆ, ಇಂದು ಆಯ್ಕೆ ಆದ ಮಾನ್ಯತೆ
ಗಳ ಮೇಲೆ ನಿರ್ಧರಿಸುವುದು. ಕೆಳಗೆ ಮುಂದು
ವಾಗುವಂತೆ ಕೆಲ ತನಕ, ಗಡಿನೆಡುವೆ ಕಾರ್ಯವನ್ನು
500ಕ್ಕೂ ಹೆಚ್ಚು ಗಡಿನೆಡುವೆ ಇಂದು ಗುತ್ತಿಗೆ
ಗಡಿನೆಡುವೆ ಆಧಾರದ ಮೇಲೆ ಕೆಲಸಕ್ಕೆ
ಆರಾಂಭಿಸುವುದು, ಒಟ್ಟು ಮಾನ್ಯತೆ, ಇಂದು
ಆಯ್ಕೆ ಆದ ಮಾನ್ಯತೆಗಳ ಮೇಲೆ ನಿರ್ಧರಿಸುವುದು.

[illegible][illegible]

ಯಾಕೆ, ರದ್ದು
ಎಂತ ಸೂಚನೆ ನೀಡಲಾಗಿದೆ.
ಜುಲೈ-ಕ್ಯಾಲೆಂಡರ್ ಕೆಳವಾರ್
ಅಕ್ಟೋಬರ್ 43 ರಿಂದಲೇ ಮತ್ತೆ
ಮಾನ್ಯತೆ ಸಹ ಉಗ್ರ ದಾಂ ಮತ್ತೆ
ಎಂದೆ ಸುಗಮವಾಗಿರುತ್ತದೆ. ಮನುಷ್ಯ
ಮಾನ್ಯತೆ ಕಾರಣಕ್ಕೂ ಅರಬ್ಬಿನಂತೆ
ಅವರ ಮತದಿಂದ ಹೇಗೆ ಪ್ರಯೋಗ
ಮಾನ್ಯತೆ ಕಾರಣಕ್ಕೆ ಮತ್ತೆ ಪ್ರಯೋಗವನ್ನು
ಅರ್ಥಕರ ಒಂದಿಗಿನಂತೆ ಸರ್ಕಾರದ
ಅಧಿಕಾರಿಗಳಿಗೆ ಸೂಚನೆ

 <p>ಕರ್ನಾಟಕ ಸರ್ಕಾರ ಕರ್ನಾಟಕ ಸರ್ಕಾರದ ಕಛೇರಿ ಬೆಂಗಳೂರು - 560 002</p>	
<p>ಎ-ಎಲ್: Itstaff_urb_nelamangal ಸಹ: ಹುಸರಿಗೆ: 24.10.2020 ದಿನ/01/2019-20</p>	
<p>ಶೇಖರಣೆ ಸಂಖ್ಯೆ: 24.10.2020-2019-20</p>	
<p>ನೇಮಕಾತಿಗೆ 24.10.2020 ರಿಂದ 2019-20ರ ತೆ. 24.10 ರ ದಿನವೇ ನೇಮಕಾತಿ ಕೇಳಿ ಸಂಬಳವಿಲ್ಲದವರಾದರೂ ನೇಮಕಾತಿಗೆ ಬಂದರೆ ಅರ್ಜಿಗಳನ್ನು ಫಾರಂಗಳನ್ನು ದಿನಾಂಕ: 03- ಫಾರಂಗಳನ್ನು ಸಲ್ಲಿಸಲು ಕೊನೆಗೆ ಬಂದರೆ ಕೊನೆಗೆ ಕರೆಬರಬೇಕು. ಸಾಧ್ಯವಾಗದಿದ್ದರೆ</p>	
ಕ್ರ. ಸಂ.	ಸಂಬಳವಿಲ್ಲದವರಾದರೂ ನೇಮಕಾತಿಗೆ ಬಂದರೆ
1.	ಪರಿಶಿಷ್ಟ ಜಾತಿಯವರಿಗೆ ಸಂಬಳ 1. ಸಂಬಳವಿಲ್ಲದವರಾದರೂ ನೇಮಕಾತಿಗೆ ಬಂದರೆ (ಎಲ್.ಎಸ್.ಎ. ತೆ. 24.10.2020)
2.	ಅರ್ಜಿ ಬರಬೇಕಾದರೂ ನೇಮಕಾತಿಗೆ ಬಂದರೆ 2. ಅರ್ಜಿ ಬರಬೇಕಾದರೂ ನೇಮಕಾತಿಗೆ ಬಂದರೆ (ಎಲ್.ಎಸ್.ಎ. ತೆ. 7.25.2020)
3.	ಪರಿಶಿಷ್ಟ ಜಾತಿಯವರಿಗೆ ಸಂಬಳ 3. ಸಂಬಳವಿಲ್ಲದವರಾದರೂ ನೇಮಕಾತಿಗೆ ಬಂದರೆ (ಎಲ್.ಎಸ್.ಎ. ತೆ. 24.10.2020)
<p>ಪರಿಶಿಷ್ಟ ಜಾತಿಯವರಿಗೆ ಸಂಬಳವಿಲ್ಲದವರಾದರೂ ನೇಮಕಾತಿಗೆ ಬಂದರೆ ಅರ್ಜಿ ಬರಬೇಕಾದರೂ ನೇಮಕಾತಿಗೆ ಬಂದರೆ (ಎಲ್.ಎಸ್.ಎ. ತೆ. 24.10.2020)</p>	

STATEMENT OF AUDITED FINANCIAL RESULTS FOR THE QUARTER ENDED JUNE 30, 2019									
		adior		FORTNITE		adior		FORTNITE	
Sl No	Particulars	Standalone		(In lakhs)		Consolidated		(In lakhs)	
		Quarter ended		Quarter ended		Quarter ended		Quarter ended	
		30.06.19	31.03.19	30.06.18	31.03.18	30.06.18	31.03.18	30.06.18	31.03.18
		Audited	Audited	Audited	Audited	Audited	Audited	Audited	Audited
1	Total Income from operations (net)	4469	4795	4262	4513	4262	4513	1173	10824
2	Net Profit/(Loss) for the period (before tax exceptional and/or extraordinary items)	465	469	442	2007	392	297	364	1629
3	Net Profit/(Loss) for the period before tax (after exceptional and/or extraordinary items)	465	469	442	2007	392	297	364	1629
4	Net Profit/(Loss) for the period after tax (after exceptional and/or extraordinary items)	325	274	310	1382	252	197	232	1098
5	Total comprehensive income for the period (comprising profit/(loss) for the period (after tax) and other comprehensive income (after tax))	341	297	320	1464	268	220	242	1158
6	Equity share capital	350	350	350	350	350	350	350	350
7	Reserves (including revaluation reserves) as shown in the audited Balance Sheet of the previous year				10665				10103
8	Earnings per share (of Rs.2/- each) (the continuing and discontinued concerns)								
9	Basic (net attributable in respect of the quarters)	1.9	1.7	1.8	7.9	1.5	1.3	1.4	6.3
10	Diluted (net attributable in respect of the quarters)	1.9	1.7	1.8	7.9	1.5	1.3	1.4	6.3

Notes:

(i) as above is an extract of the detailed format of financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on our web site of the Bombay Stock Exchange (www.bseindia.com) and on the Company's website (www.adior.com).

(ii) The Standalone and Consolidated Financial Statements have been prepared respectively from the intercorrelated financial results, in accordance with the Indian Accounting Standards (Ind-AS), the provisions of the Companies Act, 2013, guidelines issued by the Securities and Exchange Board of India (SEBI) and other recognised practices and policies to the extent applicable.

(iii) In terms of clause 12 of Ind-AS-108, the Company views its business operations in a holistic manner and hence segment reporting is not applicable to it. Standalone Financial Statements. However, the nature of business of the Holding and Subsidiary being distinct, aggregation in terms of the Consolidated Financial Statements have been as under:

Particulars	30-Jun-2019	31-Mar-2019
Segment revenue	4469	50
Segment results	465	173
Segment capital employed	11963	17

(iv) Prior period figures have been reviewed where ever necessary to facilitate comparison.

(v) The Company is a subsidiary of Fortnite Limited and wholly owned subsidiary 30 Future Technologies Private Limited.

(vi) The above results have been signed by the Audit Committee and approved by the Board of Directors at their meeting held on April 1, 2019.

(vii) The Statutory Auditors have carried out an audit of the financial statements for the Company for the quarter ended June 30, 2019.

(viii) The Board has proposed to pay the Outstanding Share Capital for the Company by the issue of Bonus Shares in the ratio:- 1 (one bonus share for every one share held), subject to the approval of the Shareholders who would be entitled to Voting.

 **ಪುರಸಭೆ ಕಾರ್ಯಾಲಯ, ನೆಲಮಂಗಲ** 

ಬೆಂಗಳೂರು ಗ್ರಾಮಾಂತರ ಜಿಲ್ಲೆ - 562123
 ದೂರವಾರ್: 080-27722735, ಸಹಾಯವಾರ್: 080-27723627
 ಇ-ಮೇಲ್: itstaff_uib_nelamangal@yahoo.com, ವೆಬ್‌ಸೈಟ್: www.nelamangaltown.mrc.gov.in

ಸಂ: ಪುಸಸೇಶೇ 24.10% ವಿವ/01/2019-20 ದಿನಾಂಕ: 01/08/2019
ಆಲ್ಪಾವಧಿ ಟೆಂಡರ್ ಪಕ್ಕಟಾಣಿ

ನೆಲಮಂಗಲ ಪುರಸಭೆಯು 2019-20ನೇ ಸಾಲಿನ ಎಸ್.ಎಫ್.ಸಿ. ಶೇ. 24.10, 7.25 ಮತ್ತು ಪುರಸಭಾ ನಿಧಿ

ಶೀ. 24.10 ರ ಯೋಜನೆಗಳಡಿ ಕಳೆದ ಕಾರ್ಯಕ್ರಮಗಳಲ್ಲಿ ಸಾಮಗ್ರಿಗಳನ್ನು ಸರಬರಾಜು ಮಾಡಲು ಸರಬರಾಜುದಾರರಿಂದ ಮೊಹರಾದ ಲಕೋಟಿಯಲ್ಲಿ ಪರತುಗಳಿಗೆ ಒಳಪಟ್ಟು ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಟೆಂಡರ್ ಫಾರಂಗಳನ್ನು ದಿನಾಂಕ: 03-08-2019 ರಿಂದ ಪಡೆಯಬಹುದು. ಫರ್ಶಿ ಮಾಡಿದ ಟೆಂಡರ್ ಫಾರಂಗಳನ್ನು, ಸಲಿಸಲು ಕೊನೆಯ ದಿನಾಂಕ: 19-08-2019ರ ಸಂಜೆ 4.30 ಗಂಟೆಗೆ ಇದ್ದು, ವಿಜ್ಞ ಸಂಜೆ 5.00 ಗಂಟೆಗೆ

ಟೆಂಡರ್ ತೆರೆಯಲಾಗುವುದು. ಸಾಧ್ಯವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ತೆರೆಯಲಾಗುವುದು.

ಕ್ರ. ಸಂ.	ಸರಬರಾಜು ಮಾಡಬೇಕಾದ ಸಾಮಗ್ರಿಗಳ ವಿವರ	ನಿಗದಿತವಿರುವ ಮೊತ್ತ (ರೂ.)	ಉಂಟಿರುವ ಮೊತ್ತ (ರೂ.)	ಬಿಡುಗಡೆ ಮಾಡಿದ ಮೊತ್ತ (ರೂ.)
----------	---------------------------------	----------------------------	------------------------	------------------------------

	ଉତ୍ପାଦନ	ମୂଲ୍ୟ	କମିଶନ
ମାଲିଆ ଉତ୍ପାଦନର ମୂଲ୍ୟ ଉପରେ କମିଶନ			

1.	ಉದ್ದೇಶದಿಂದ ಹೊಲಿಗೆ ಯಂತ್ರಗಳ ಸರಬರಾಜು ಮಾಡುವುದು	3.00	7,500/-	1,145/-
----	--	------	---------	---------

(ಎಸ್.ಎಫ್.ಸಿ. ಶೀ.24.10 ರಡೆ)			
ಇತರೆ ಬಡ ಜನಾಂಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ			

2.	సకాఫరి కాలేజిలోని నోలొజీ ముస్తకాన్ని సరఫరాచేయడానికి	1.00	2,500/-	500/-
----	---	------	---------	-------

(ಎಸ್.ಎಚ್.ಸಿ. ೮೬, 1.23 ರೂ)		
ಪರಿಶಿಷ್ಟ ಜಾತಿಯ ಸರ್ಕಾರಿ ಅನುದಾನಿತ ದಯಾನಂದ ಹಾಸ್ಟೆಲ್‌ಗೆ		

3.	ನೀರಿನ ಶುದ್ಧೀಕರಣ ಯಂತ್ರವನ್ನು ಅಳವಡಿಸುವುದು (ಪುರಸಭಾ ನಿಧಿ ಶೇ. 24.10 ರಡಿ)	0.90	2,250/-	500/-
----	--	------	---------	-------

ಷರತ್ತುಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಕವೇರಿ ವೇಳೆಯಲ್ಲಿ ಸಂಬಂಧಪಟ್ಟ ವಿಷಯ ನಿರ್ವಾಹಕರನ್ನು ಸಂಪರ್ಕಿಸುವುದು.

ಆಡಳಿತಾಧಿಕಾರಿಗಳು, ಪುರಸಭೆ ನೆಲಮಂಗಲ DIPR/DDR/69/Yakshi/2019-20 ಮುಖ್ಯಾಧಿಕಾರಿ, ಪುರಸಭೆ, ನೆಲಮಂಗಲ